Kennametal India Limited

CIN: L27109KA1964PLC001546 8/9th Mile, Tumkur Road, Bangalore 560073, INDIA T +91 80 43281 444/215 | F + 91 80 28390129

k-in-kil@kennametal.com www.kennametal.com



March 06, 2025

Ref: Sec/Sto/2025/03/01

Corporate Relationship Department BSE Limited

Phiroze Jeejeebhoy Towers Dalal Street, Mumbai – 400001

Subject: Newspaper notice to Shareholders for the Unclaimed Dividend and its corresponding

Shares for the Financial Year 2017-18 due to be transferred to IEPF

Ref : Kennametal India Limited - [Scrip code: 505890]

Dear Sir / Madam,

Pursuant to Regulation 47 and allied applicable Regulations of the SEBI (Listing Obligations and Disclosure Requirements) Regulations, 2015, as amended from time to time, please find enclosed notice to shareholders published in Financial Express (English Newspaper) and Sanje Vani (Kannada Newspaper) published on March 6, 2025 pertaining to the transfer of Unclaimed Dividends and corresponding Shares to Investor Education and Protection Fund (IEPF) for the Financial year 2017 - 18.

Kindly take the same on record.

Thanking You,

Yours faithfully,

For Kennametal India Limited

Anupriya Garg Legal Counsel (Region), Company Secretary & Compliance Officer

FINANCIAL EXPRESS

TELANGANA POWER GENERATION CORPORATION LIMITED VIDYUT SOUDHA :: HYDERABAD-82.

T.No.e-38/CEG/SEG-III/E6A24/TGGENCO/2025-26

Procurement of 490 MT of Liquid Chlorine in the Suppliers own (01 MT capacity) Cylinders (as per IS:646-2020) required for various thermal plants of TGGENCO - Value of the works: ₹22,93,200/- Scheduled Open & Closing Date: 22.02.2025 at 18:00 Hrs & 25.03.2025 at 16:00

T.No.Rfs-No.16/HPC&HP/BESS/TGGENCO/2024-25

Selection of Battery Storage Developers for setting up of (250 MW/500 MWh (250 MW x 2 Hrs) Standalone Battery Energy Storage System in Telangana for "on Demand usage under Tariff based Global Competitive Bidding with viability Gap Funding (VGF) under Build Own Operate "BOO" model at Shankarpally Near 400/220 KV Substation of TGTRANSCO. Schedule Extended upto: 11.03.2025 at 17:00 Hrs. For further Details: "https://www.bharat-electronictender.com

T.No.e-27/CE/Civil/Thermal/TGGENCO/2024-25 YTPS - Procurement of office Tables, Mattresses and office Chairs for 34 Nos rooms of Project

Hostel Building (G+4 floors) at Yadadri Thermal Power Station, Veerlapalem (V), Dameracherla

(Mdl), Nalagonda Dist. - Schedule Extended upto: 10.03.2025 at 16:00 Hrs. For further Details: "www.tggenco.com & https://tender.telangana.gov.in,

Baroda

DIPR R.O. No.: 1076-PP/CL-AGENCY/ADVT/1/2024-25, Date: 05-03-2025

Registered Office: 201(A) 2nd Floor, A wing, Crescenzo, C-38 & 39, G Block, Bandra-Kurla Complex, Mumbai, Maharashtra, India - 400 051. Website: www.barodabnpparibasmf.in • Toll Free: 1800 267 0189

Investment Manager: Baroda BNP Paribas Asset Management India Private Limited (AMC)

Corporate Identity Number (CIN): U65991MH2003PTC142972

NOTICE NO. 13/2025

Declaration of Income Distribution cum Capital Withdrawal (IDCW) under the designated Scheme of Baroda BNP Paribas Mutual Fund (the Fund): Notice is hereby given to all the unitholders of Baroda BNP Paribas Arbitrage Fund ("Scheme"), that following

shall be the rate of distribution under Income Distribution cum Capital Withdrawal ("IDCW") Options of respective plan under the Scheme with Monday, March 10, 2025 as the Record Date: Name of Plans/ Options NAV per unit as on Name of the Distribution

Scheme		March 04, 2025 (face value per unit of ₹10/-)	per unit#* (₹)
Baroda BNP Paribas Arbitrage Fund	Regular Plan - Monthly IDCW Option	10.3688	0.06
	Direct Plan - Monthly IDCW Option	10.8572	0.06

The distribution will be subject to the availability of distributable surplus and may be lower, depending on the distributable surplus available on the Record Date.

Net distribution amount will be paid to the unit holders under respective categories after deducting

applicable taxes, if any. For the units held in physical form, amount of distribution will be paid to all unit holders whose names appear in the records of the Registrar at the close of business hours on the record date and for units held in demat form, the names appearing in the beneficial owners master with the Depository as on the record date shall

be considered. Pursuant to distribution under IDCW, NAV of the IDCW option of the scheme(s)

would fall to the extent of payout and statutory levy (if applicable). For Baroda BNP Paribas Asset Management India Private Limited

(Investment Manager to Baroda BNP Paribas Mutual Fund)

Authorised Signatory

Place: Mumbai

Date : March 05, 2025

MUTUAL FUND INVESTMENTS ARE SUBJECT TO MARKET RISKS. READ ALL SCHEME RELATED DOCUMENTS CAREFULLY.

AMBIKA COTTON MILLS LIMITED Regd. Office: 9-A, Valluvar Street,

Sivanandha Colony, Coimbatore-641 012. CIN: L17115TZ1988PLC002269

Phone: 0422-2491504, 2491505

website: www.acmills.in, email: ambika@acmills.in NOTICE OF POSTAL BALLOT / E-VOTING

Members are hereby informed that pursuant to Section 110 and other applicable provisions, if any,

of the Companies Act, 2013 ("the Act",) read with Rule 22 of the Companies (Management and Administration) Rules, 2014 ("the Rules") (including any statutory modification(s) or re-enactment(s) thereof for the time being in force), read with the General Circular No. 14/2020 dated 8 th April 2020, General Circular No. 17/2020 dated 13 th April 2020, read with other relevant circulars, including General Circular No. 9/2024 dated 19 th September 2024 issued by the Ministry of Corporate Affairs ("MCA")(hereinafter collectively referred to as "MCA Circulars"), the Company has completed the dispatch of the Postal Ballot Notice on Tuesday 04 th March 2025 through e-mail to all its shareholders, who have registered their e-mail IDs as on 28 th February 2025 ("cut-off date") seeking the consent of the Members through voting by electronic means to transact the business as set out in the Postal Ballot Notice dated 24th February 2025 in respect of the following Special Resolution:

Appointment of Mr. Subramaniam Nanjappan (DIN: 00657972) as a Director and as an Independent Director of the Company

In pursuance of Section 108 of the Companies Act, 2013 read with Rule 20 of the Companies (Management and Administration)Rules, 2014 and Regulation 44 of the SEBI (Listing Obligations and Disclosure Requirements) Regulations, 2015 and the aforesaid MCA Circulars, the Company has engaged the services of MUFG Intime India Private Limited to provide remote e-voting facility to the Members of the Company through their e-voting platform available at https://instavote.linkintime.co.in for passing of the Special Resolution mentioned in the Postal Ballot Notice. The remote e-voting period commences from 9.00 AM India Standard Time ("IST") on Wednesday, 5 th March, 2025, and ends at 5.00 PM India Standard Time ("IST") on Friday, 4 th April, 2025. The e-voting module shall be disabled by MUFG Intime India Private Limited thereafter and no voting will be possible beyond the said date. Please note that in compliance with MCA Circulars, there will be no dispatch of physical copies of Postal Ballot Notice and Postal Ballot forms to Shareholders of the Company. Members are therefore requested to communicate their assent or dissent through the remote e-voting facility only. Therefore, those Shareholders who have not yet registered their e-mail address are requested to get their e-mail address submitted by following the procedure as mentioned in the said Postal Ballot Notice.

Members, whose names are recorded in the Register of Members of the Company or in the Register of Beneficial Owners maintained by the Depositories as on the cut-off date i.e., 28 th February 2025, will only be entitled to cast their votes by remote e-voting. The Persons who are not Members of the Company on the cut-off date should treat this notice as informative only.

Mr. K. Murali Mohan, (Membership No. 14328), Chartered Accountant has been appointed as the Scrutinizer to scrutinize the postal ballot process in a fair and transparent manner. The results of the Postal Ballot e-voting shall be announced within 2 working days from the closure of the e-voting platform and the same shall be intimated to BSE Limited(BSE) and the National Stock Exchange of India Limited (NSE) and shall also be uploaded on the Company's website www.acmills.in and on the MUFG Intime India Private Limited website https://instavote.linkintime.co.in.

If you have not registered your e-mail address with the Company/RTA/Depositories you may please follow the instructions given below for obtaining login details for e-voting:

i. For Physical shareholders - Please provide necessary details like Folio No., Name of Shareholder, scanned copy of the share certificate (front and back), Permanent Account Number (selfattested scanned copy of PAN card), AADHAR (self-attested scanned copy of Aadhar Card) by email to Company's Id:ambika@acmills.in and Registrar and Share Transfer Agent at coimbatore@in.mpms.mufg.com

ii. For Demat shareholders - please update your email ID & Mobile No. with your respective Depository Participants ("DP").

For any grievance/queries relating to voting by electronic means, shareholders are requested to write an e-mail to evoting@nsdl.co.in, helpdesk.evoting@cdslindia.com, enotices@in.mpms.mufg.com and the company's mail ID: ambika@acmills.in

The Notice of the Postal Ballot is available on the Company's website www.acmills.in , MUFG Intime India Private Limited https://instavote.linkintime.co.in and on the websites of the NSE at www.nseindia.com and BSE at www.bseindia.com.

By order of the Board

For Ambika Cotton Mills Limited P.V.Chandran

Chairman and Managing Director

BENGALURU

DIN: 00628479

"IMPORTANT"

Whilst care is taken prior to acceptance of advertising copy, it is not possible to verify its contents. The Indian

Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or

otherwise acting on an advertisement in any manner

Notice of Loss of Share Certificate NOTICE is hereby given that the following share certificate issued by Pricol Limited registered in the name of person specified herein is reported to have been lost Name of the Holder Share Certificate No. Distinctive Nos.

BHADRANAWAR G.D. 845631-B51630 The company shall proceed to issue the duplicate share certificate in favour of shareholder/claimant in lieu of the original share certificate in the absence of any objection with evidence lodged within 15 days of publication of this notice to the undersigned from any person claiming any interest, right or title to the shares specified above. The Company shall not entertain any claim thereafter. Any person dealing with the above said shares will be doing so at his own risk.

For Pricol Limited T.G.Thamizhanban Place: Coimbatore Date: 5th March 2025

Company Secretary **AMINES & PLASTICIZERS LIMITED**

Reg. Office: T-11, Third Floor, Grand Plaza, Paltan Bazar,

G.S.Road, Guwahati - 781008, Assam.

Corp. Office: D/6 Shiv Sagar Estate, Dr. Annie Besant Road, Worli, Mumbai - 400 018 | Phn: 022 62211000 Fax: 022 24938162

CIN: L24229AS1973PLC001446, Email id: cs@amines.com | Website: www.amines.com NOTICE OF BOOK CLOSURE & RECORD DATE IN CONNECTION WITH REDEMPTION OF UNLISTED, SECURED, UNRATED 13% NON-CONVERTIBLE REDEEMABLE DEBENTURES ("NCDS")

Notice is hereby given that the 1335 nos. of 13% Unlisted, Unrated, Secured, Redeemable Non-Convertible Debentures ("NCD") of Rs. 1.00 Lakh each amounting to Rs. 13,35,00,000/-(Rupees Thirteen Crores and Thirty-Five Lakhs only) under ISIN INE275D07011 are scheduled to be redeemed in the following manner:

First tranche of NCD's issued on 24th March, 2015 for Rs. 7,40,00,000/- (Rs. Seven Crores Forty Lakhs only) shall be redeemed on March 24, 2025, and the record date for the paymen

of interest and principal amount shall be March 17, 2025 Second tranche of NCD's issued on 31st March, 2015 for Rs. 5,95,00,000/- (Rs. Five Crores Ninety-Five Lakhs only) shall be redeemed on March 28, 2025, due to the holidays on March 29, 30, and 31 and the record date for the payment of interest and principal amount shall be March 24, 2025. Further pursuant to Section 91 of the Companies Act, 2013, the Register of Debenture Holden

and the Debenture Transfer Register be closed from March 17, 2025 to March 31, 2025, both A separate intimation has also been sent to the Debenture holders along with other relevan In case of any query/grievance please reach to the Company on the address and/or contact

details for redemption. details given above.

Place : Mumbai Date: March 05, 2025

submission of EMD

Hemant Kumar Ruia Chairman and Managing Director DIN: 00029410

JOINT SALE OF ASSETS OF GUJARAT NRE COKE LIMITED (IN LIQUIDATION & BHARAT NRE COKE LIMITED (IN LIQUIDATION) THROUGH E-AUCTION **PUBLIC NOTICE OF AUCTION**

Notice is hereby given by the undersigned to the public in general that the below- mentioned assets and items jointly owned by Gujarat NRE Coke Limited - in Liquidation, "GNCL" and & Bharat NRE Coke Limited - In Liquidation "BNCL" is being sold 'via e-Auction' under the terms and conditions specified below. The sale is without any warranties or indemnities. Friday, 4" April, 2025, from 11:00 AM to 5:00 PM. Each auction will Auction Date have an unlimited extension of "5 minutes" i.e. the end time of the eand Time Auction will be extended by 5 minutes each time if a bid is made within the last 5. Minutes before the closure of the auction.

Assets/Items Land, Building, Plant & Machinery, Equipments, Furniture & Fixtures for Sale and other Assets of the Corporate Debtors located at Belur Industrial Area, Vill: Mummigatti, Hubli, Garag, Dharwad, Kamataka (For details please refer process memorandum on the website www.gujarathrecoke.com and www.baanknet.com) Reserve Price (Rupees One Hundred and Twenty-One Crore only) (Rupees Twelve Crore and Ten Lakh only) Deposit 5 Participating in All interested buyers must adhere to the relevant and applicable Terms and Conditions or Process Memorandum (as the case may be) the Auction Last date for Friday, 21" March, 2025 submission of eligibility document Declaration of Monday, 24th March, 2025 Qualified Bidder Last date for On or before 07:00 PM Tuesday, 1" April, 2025

liquidator.gncl@gmail.com/liquidator.gncl@decoderesolvency.com/bha6750@rediffmail.com Date: Thursday, 6th March, 2025 Sumit Binani Liquidator, GNCL Place: Kolkata sumit binani@hotmail.com IBBI Registration Number: IBBI/IPA-001/IP-N00005/2016-17/10025

All interested bidders are advised to contact the undersigned only by email, by writing to

Varsha Bagri varsha_bagri@yahoo.com

IBBI Registration Number: IBBI/IPA-001/IP-P-01812/2019-2020/12783

KENNAMETAL INDIA LIMITED

CIN: L27109KA1964PLC001546 Registered Office: 8/9th Mile, KENNAMETAL

Tumkur Road, Bengaluru-560073, Ph: 080-28394321, Fax: 080-28390129 Website: www.kennametal.com/kennametalindia E-mail: in.investorrelation@kennametal.com

NOTICE

For the attention of the Equity Shareholders of Kennametal India Limited (the 'Company') Transfer of Equity Shares and unclaimed dividend of the company to the Investors Education and Protection Fund ('IEPF').

This Notice is published pursuant to the provisions of Section 124(5) and Section 124(6) of the Companies Act, 2013 ("the Act") read with Investor Education and Protection Fund Authority (Accounting, Audit, Transfer and Refund) Rules, 2016 ("the Rules") as amended from time to time by the Ministry of Corporate Affairs, the Company is mandated to transfer those Equity Shares on which dividend has not been claimed along with unclaimed dividend for the financial year 2017-18 to the Investor Education and Protection Fund ("IEPF") on or before 12th June 2025 ("Due Date").

In accordance with the various requirements as set out in the Rules, the Company has communicated from time to time individually with the concerned shareholders whose shares and dividends are liable to be transferred to the IEPF for taking appropriate actions. The Company has uploaded the complete details of such shareholders, including their names, Folio number or DP ID - client ID, along with the details of shares and dividends due for transfer to the IEPF Account on its website at www.kennametal.com/kennametalindia. The shareholders are requested to refer to the website of the Company to verify the details of unclaimed Dividends and the shares liable to be transferred to the IEPF Account.

Shareholders may note that both the unclaimed dividend and corresponding shares transferred to the IEPF Account including all benefits accruing on such shares, if any, can be claimed back from the IEPF Authority after following the procedure prescribed in the Rules as amended from time to time. Concerned shareholders holding shares in physical forms and

whose shares are liable to be transferred to the IEPF Account, may note that the Company would be issuing duplicate share certificates in lieu of the originals held by them for the purpose of transfer of shares to the IEPF as per the Rules and upon such issue, the original share certificate which are registered in their name shall stand automatically cancelled and be deemed non-negotiable. The shareholders may further note that the details uploaded by the Company on its website should be regarded and shall be deemed adequate notice in respect of the issue of duplicate share certificate by the Company for the purpose of transfer of shares to the IEPF pursuant to the Rules. In case the shares are held in Demat form, the Company shall transfer the shares by way of corporate action through the Depository to the IEPF.

In case the Company does not receive any communication from the shareholders by 12th June 2025, the Company shall adhere with the requirements of the Rules, transfer the shares and dividends to IEPF without any further notice as per the procedure set out in the Rules. No claim shall lie against the Company in respect of unclaimed dividend amount and shares transferred to IEPF pursuant to the said Rules. For any queries on the matter above, the shareholders are requested to contact the Company's Registrar and Share Transfer Agent, M/s. Integrated Registry Management Services Private Limited, at 30, Ramana Residency, 4th Cross, Sampige Road, Malleswaram, Bangalore -560003; Tel: +91 80 23460815| Fax: +91 80 23460819; email Id: irg@integratedindia.in. For Kennametal India Limited

Place: Bangalore

Date: March 5, 2025

Sd/-Anupriya Garg **Place: Mumbai**

Date: March 05, 2025

Legal Counsel (Region), Company Secretary & Compliance Officer

MUNICIPAL COUNCIL OFFICE MAJALGAON, DIST. BEED 431131 Email- mmajalgaon@gmail.com

E-Tender Notice No.07 & 08 Year 2024-25

Municipal Council Majalgaon Invites E-Tender for Road, Drain and other Civil works under the scheme (1) Central Assessment Scheme (2) Nagari Sthanik Swaraiya Swastha Parishetrat vishisht Nagari Seva & Suvidha Purnvine Scheme for Majalgaon Municipal Council Dist. Beed in the State Of Maharashtra, Please visit website http://mahatenders.gov.in for detailed Sd- Chief Officer information. Municipal Council Majalgaon

Tender No.4770/S1/2022 Request For Proposal (RFP) for Selection of Port Operator for Operation

schedule of important dates are as follows: Date of Issue of RFP Documents | 20.02.2025 @ 11.00 AM Bid Due Date and Time Opening Date and Time

For detailed Request for Proposal, please visit:

07.04.2025 @ 11.00 AM 08.04.2025 @ 11.30 AM

TAMIL NADU MARITIME BOARD >>

Dated: 18.02.2025

(Government of Tamil Nadu)

Maintenance & Marketing of Cuddalore Port for a Period of 40 Years

amil Nadu Maritime Board invites Request for Proposal (RFP)

for Selection of Port Operator for Operation, Maintenance

& Marketing of Cuddalore Port for a period of 40 Years. The

https://tntenders.gov.in/nicgep/app

DIPR. 661/Tender/2025 Sd/- STATE PORT OFFICER

PPFAS Mutual Fund

PPFAS Asset Management Private Limited (Investment Manager to PPFAS Mutual Fund)

Registered Office: - 81/82, 8th Floor, Sakhar Bhavan, Ramnath Goenka Marg, 230 Nariman Point, Mumbai - 400 021, Maharashtra, INDIA. Tel.: 91 22 6140 6555 Fax: 91 22 6140 6590. E-mail: mf@ppfas.com. Website: www.amc.ppfas.com CIN No: - U65100MH2011PTC220623

NOTICE CUM ADDENDUM TO THE STATEMENT OF ADDITIONAL INFORMATION OF PPFAS MUTUAL FUND Appointment of Independent Director(s) on the Board of PPFAS Asset Management Private Limited (Investment Manager to PPFAS Mutual Fund) and PPFAS Trustee Company Private Limited (Trustees to PPFAS Mutual Fund) and Key Managerial Personnel of PPFAS Asset Management Private Limited.

Investors are requested to note that the Board of Directors of PPFAS Asset Management Private Limited ('PPFAS AMC') and PPFAS Trustee Company Private Limited ('PPFAS TC') have approved the appointment of Mr. Raman Jokhakar as an Independent Director on the Board of PPFAS AMC w.e.f. February 25, 2025. The Board of PPFAS TC have approved the appointment of Mrs. Sandhya Sharma as an Independent Director on the Board of PPFAS TC w.e.f. February 25, 2025. Further, the Board of PPFAS AMC and PPFAS TC have noted the appointment of Mr. Akshay Upadhyay as the

Chief Technology Officer of PPFAS AMC w.e.f. February 03, 2025. Accordingly, below respective section(s) of SAI shall be updated with the following details.

Details of the Directors of Asset Management Company:

Name of Director	Age and Qualification	Brief Experience
Mr. Raman Jokhakar Independent Director	Age: 52 Years Qualification: Chartered Accountant, Bachelor of Commerce, Mumbai University	Mr. Raman Jokhakar is a Chartered Accountant in practice with over 27 years of experience as a Partner at B. D. Jokhakar & Co., Chartered Accountants. He qualified as Bachelor of Commerce from University of Mumbai, is now a Fellow member of the ICAI.
		Over the years in the audit field Raman has handled diverse clientele including international and local businesses across a number of industries such as Auto Ancillary, Financial Services, Chemicals, Pharmaceuticals, Advertising, Logistics, Entertainment, Technology, Banking, Media, Retail, Real Estate, General Insurance, including a Global Fortune 500 company. His post qualification experience apart from external and internal audit includes corporate law, taxation, personal finance, and business consultancy. He has served as President, Bombay Chartered Accountants Society (BCAS), Editor of the BCA Journal for five years and as
		a Technical Reviewer, Institute of Chartered Accountants of India to review Annual Reports of listed companies. He serves as Joint Hon. Treasurer, Forum of Free Enterprise, as a Trustee of A.D. Shroff Memorial Trust and as a Jt. Secretary of the All India Bank Depositors' Association.
		Raman authored "Make it in India - Handbook on Starting and Doing Business in India" (published by LexisNexis, 2017), "Ease of Doing KYC: A Study" (2024), "Audit Checklist for Companies" (5 Editions) amongst others.
		Raman also has a diploma in Information Systems Audit and a post graduate diploma in Global Strategic Management. He is there on the Board of various companies.

Name of Director Age and Qualification | Brief Experience Mrs. Sandhya Sharma Age: 64 Years Mrs. Sandhya Sharma earned an MBA degree from NMIMS Qualification: after graduating from Sydenham College, Mumbai and **Independent Director** Master of Business pursued a 38-year long career in the larger area of finance. Administration, First 22 years at the ICICI Ltd. & ICICI Bank saw her **NMIMS** shoulder a diverse range of responsibilities in lease finance, projects appraisal and term lending. Thereafter, during a 16-year stint with Mahindra & Mahindra Ltd. upto retirement, she executed on various roles in the Finance

Details of Trustee Company Directors:

function initially in the M&A cell and then with Corporate Finance. Subsequently, at Corporate Finance, she set up the rigour of appraisal & evaluation of internal projects, raised financing vide ECBs, listed unsecured Debentures, FCDs, term loans, etc. The cell also monitored the projects and returns thereof. In addition, she headed Investor Relations infusing new life into it by engaging vigorously with Indian and International Institutional investors, through one-on-one dialogues and investor meets, which induced marguee new investors to take substantial stakes in the company. She earned recognition in leading international surveys conducted by Thomson Reuters and the Institutional Investor. In the last 7 years, she headed the newly incepted Corporate Governance Cell and spearheaded a vital journey which began with overhauling and elucidating the existing Code of Conduct with simple language, FAQs and illustrative examples. A programme to propagate the Corporate Governance structure amongst the Group companies, many of which are listed entities, was rolled out.

She is there on the Board of various companies. Name of the Qualification **Brief Experience Key Personnel** and Designation 38 Years | E-MBA (System) | Mr. Akshay Upadhyay is a highly accomplished IT leader Mr. Akshay Upadhyay (Chief Technology with over 18+ years of experience, consistently aligning Officer) technology with business objectives to drive growth, security, and efficiency. His expertise spans diverse IT domains, including application management (encompassing the handling, remapping, and integration of various business applications), digital transformation, cybersecurity, cloud computing, and enterprise architecture. He has a proven track record of leading and delivering complex IT projects across various industries, including his roles as CTO at SBICAP Trustee and National Project Head with Mahindra Finance, along with various other leading roles in past companies. His key focus areas include driving digital transformation, strengthening cybersecurity posture, optimizing IT costs, building highperforming teams, and ensuring regulatory compliance management. He has a strong ability to optimize application portfolios and streamline business processes.

This notice cum addendum forms an integral part of the SAI. All other features, terms and conditions mentioned in the SAI remain unchanged.

Digital Transformation Leader Award (CTO) by

Governance Now in October 2023.

READ ALL SCHEME RELATED DOCUMENTS CAREFULLY.

MUTUAL FUND There's only one right waye

For PPFAS Asset Management Private Limited (Investment Manager to PPFAS Mutual Fund) Director

In recognition of his achievements, he was awarded the

Place : Coimbatore Date: 04.03.2025

MUTUAL FUND INVESTMENTS ARE SUBJECT TO MARKET RISKS. PPFAS 🙈

ನಿಪ್ಪಾಣಿ ಆಸ್ಪತ್ರೆ ಮೇಲ್ದರ್ಜಿಗೆ ಏರಿಸಲು ಕ್ರಮ: ದಿನೇಶ್

ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು ಮೇಲ್ಗರ್ಜೆ ಗೇರಿಸಲು ನಿಯಮಾನುಸಾರಪರಿಶೀಲಿಸಿಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿಂದು ತಿಳಿಸಿದರು.

ಪ್ರಶ್ನೋತ್ತರಅವಧಿಯಲ್ಲಿ ಬಿಜೆಪಿಯ ಶಶಿಕಲಾ ಜೊಲ್ಲೆ ರವರ ಪ್ರಶೈಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 2017–18ನೇ ಸಾಲಿನಲ್ಲಿ ಹೊಸ ತಾಲ್ಲೂಕುಗಳಘೋಷಣೆಯಾಗಿದ್ದು, ಇದರಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕು ಸಹ ಸೇರಿರುತ್ತದೆ. 59 ಹೊಸ ತಾಲ್ಲೂಕುಗಳಲ್ಲಿ 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅಂದಾಜು 2360 ಕೋಟಿ ರೂ.ಗಳು ಮತ್ತು ಮಾನವ ಸಂಪನ್ಮೂಲಕ್ಕಾಗಿ ಅಂ-ದಾಜು 469 ಕೋಟಿ ರೂ.ಗಳ ವಾರ್ಷಿಕಅನುದಾನಅವಶ್ಯವಿದೆ.ಸದ್ಯ

ಬೆಂಗಳೂರು,ಮಾ.6-ಬೆಳಗಾವಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಜತೆಗೆ ತಾಯಿ–ಮಕ್ಕಳ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು,ಮುಂದಿನ ದಿನಗಳಲ್ಲಿ ಮಾರ್ಗಸೂಚಿಗಳನ್ನಯ ಅನುದಾನ ಲಭ್ಯತೆಯನ್ನು ನೋಡಿ– ಕೊಂಡುನಿಪ್ಪಾಣಿಯಲ್ಲಿ 100 ಹಾಸಿಗೆಗಳ ಸಾಮರ್ಥ್ಯದತಾಲ್ಲೂಕುಆಸ್ಪತ್ರೆಯನ್ನು ಮೇಲ್ಡರ್ಜೆ ಗೇರಿಸಲಾಗುವುದು ಎಂದು

> ನಿಪ್ಪಾಣಿಯಲ್ಲಿರುವ ತಾಯಿ-ಮಕ್ಕಳ ಆಸತ್ರೆಯಲ್ಲಿ ಹೆರಿಗೆಗಳ ಸಂಖ್ಯೆ ಹೆಚ್ಚಾಗಿದ್ದರೆ, ಎಂ.ಸಿ.ಹೆಚ್. ಮಾನದಂಡದ ಆಸ್ಪತ್ರೆಯ ಹಾಸಿಗೆಗಳನ್ನು ಹೆಚ್ಚು ಮಾಡುವುದಾಗಿಯೂ ಸಚಿವರು ಭರವಸೆ ನೀಡಿದರು.

ಹೊಸ ತಾಲ್ಲೂಕುಗಳಲ್ಲಿ ಹಂತ ಹಂತವಾಗಿ ತಾಲ್ಲೂಕು ಆಸ್ಪತ್ರೆಗಳನ್ನು ನಿರ್ಮಾಣ ಮಾಡುತ್ತೇವೆ. ಈ ಬಜೆಟ್ನಲ್ಲಿ ತಾಲ್ಲೂಕು ಆಸ್ಪತ್ರೆಗಳ ನಿರ್ಮಾಣಕ್ಕೆ ಹೆಚ್ಚಿನ ನೆರವು ಸಿಗುವ ವಿಶ್ವಾಸವೂ ಇದೆ ಎಂದು ಅವರು ನಿಪ್ಪಾಣಿಯಲ್ಲಿ ಸಮುದಾಯ ಆರೋಗ್ಯ ಹೇಳಿದರು.

ದೇಶಿಯ ಸಂಗೀತ ಜಾಗತಿಕ ಮಟ್ಟಕ್ಕೆ ಕೇಂದ್ರ ಸರ್ಕಾರದ ಸಮೀಕ್ಟೆ

ಬೆಂಗಳೂರು,ಮಾ.6-ಭಾರತೀಯ ಸಂಗೀತವನ್ನು ಜಾಗತಿಕ ಮಟ್ರಕ್ಕೆ ತಲುಪಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರದಿಂದದೇಶಾದ್ಯಂತಸಮೀಕ್ಷೆ ನಡೆಸಲಾಗಿದೆ.

ದೇಶದಲ್ಲಿ ಮೊದಲ ಬಾರಿಗೆ ನಡೆದ ಸಮೀಕ್ಷೆಯಲ್ಲಿ ಸ್ಥಳೀಯ ಸಂಗೀತಗಾರರು ಭಾರತದ ಸಂಗೀತವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸಲು ಅವಶ್ಯವಿರುವ ಹಲವು ಪ್ರಮುಖ ಅಂಶಗಳನ್ನು ಸಮೀಕ್ಷೆಯಲ್ಲಿ ಸೂಚಿಸಿದ್ದಾರೆ.

ಭಾರತದ ಸಂಗೀತ ಕಲಾವಿದರ ಆರ್ಥಿಕತೆ, ಸಾಂಸ್ಕೃತಿಕ ರಾಜತಾಂತ್ರಿಕತೆಯಲ್ಲಿ ಅವರ ಪಾತ್ಯ ಪ್ರಾದೇಶಿಕ ಸಂಗೀತ ಪ್ರತಿಭೆಗಳ ಸಂಖ್ಯೆಯಲ್ಲಿ ಬೆಳವಣಿಗೆ ಮತ್ತು ದೀರ್ಘಕಾಲೀನ ಬೆಳವಣಿಗೆಗೆ ಬೇಕಾದ ರಚನಾತ್ಮಕ ಸವಾಲುಗಳನ್ನು ಸಮೀಕ್ಷೆಯಲ್ಲಿ ಚರ್ಚಿಸಲಾಗಿದೆ. 21 ಭಾಷೆಗಳಲ್ಲಿ ಕೆಲಸ ಮಾಡುವ ಸಂಗೀತ ಕಲಾವಿದರ ಅಭಿಪ್ರಾಯಗಳನ್ನು ಒಳಗೊಂಡ ಈ ಅಧ್ಯಯನ ವರದಿಯು ಪ್ರಸ್ತುತ

ಕುರಿತು ಮಾಹಿತಿ ಹೊಂದಿದೆ ಮತು ಭಾರತದ ಸಂಗೀತವನ್ನು ಜಾಗತಿಕ ಮಟ್ರಕ್ಕೆ ತಲುಪಿಸಲು ಅಗತ್ಯವಿರುವ ಕೆಲವು ನೀತಿ ಶಿಫಾರಸುಗಳನ್ನು

ರಾಷ್ಟವ್ಯಾಪಿ ನಡೆದ ಸಮೀಕ್ಷೆಯಲ್ಲಿ 1,200 ಮಂದಿ ಸಂಗೀತಗಾರರು ಭಾಗಿಯಾಗಿದ್ದು,

ಶೇ.82ರಷ್ಟು ಸಂಗೀತಗಾರರು ಹೊಸ ನಿಯಮಗಳು ಸೃಜನಶೀಲ ವೈವಿಧ್ಯತೆಯನ್ನುಮತ್ತುವಿಶಿಷ್ಪತೆಯನ್ನು ಕಡಿಮೆ ಮಾಡುತ್ತವೆ ಎಂದು ತಿಳಿಸಿದ್ದಾರೆ.

ಶೇ.72ರಷ್ಟು ಸಂಗೀತಕಾರರು ಈ ನಿಯಮಗಳುತಮ್ಮಸಂಗೀತಬಿಡುಗಡೆ ಕಾರ್ಯಕ್ರಮಗಳ ವೇಳಾಪಟ್ಟಿಯ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ. ಭಾರತದ ಅಭಿವೃದ್ಧಿ ಶೀಲ ಸಂಗೀತ ಉದ್ಯಮದ ಕುರಿತ ಪ್ರಾಯೋಗಿಕ ಒಳನೋಟಗಳು ಎಂಬ ವಿಶಿಷ್ಟ ಸಮೀಕ್ಷಾಅಧ್ಯಯನವರದಿಯನ್ನು ದಿ ಡೈಲಾಗ್ ಸಂಸ್ಥೆಯ ಪ್ರಣವ್ ಭಾಸ್ಕರ್ ತಿವಾರಿ ಮತ್ತು ಗರಿಮಾ ಸಕ್ಷೇನಾ ರಚಿಸಿದ್ದಾರೆ.

ಮೈಕ್ರೊ ಫೈನಾನ್ಸ್ ಕಿರುಕುಳ ವಿಧೇಯಕ ಮಂಡನೆ

ಫೈನಾನ್ಸ್ ಕಿರುಕುಳ ತಡೆಯುವ ವಿಧೇಯಕವನ್ನು ವಿಧಾನಸಭೆಯಲ್ಲಿಂದು ಮಂಡಿಸಲಾಯಿತು.

ಮೈಕ್ರೋಫೈನಾನ್ಸ್ ಗಳ ಕಿರುಕುಳ ತಡೆ ಸಂಬಂಧರಾಜ್ಯಸರ್ಕಾರಈಗಾಗಲೇ ಸುಗ್ರಿವಾಜ್ಲೆಹೊರಡಿಸಿದ್ದು,ಸುಗ್ರಿವಾಜ್ಞೆ ರೂಪದಲ್ಲಿರುವ ಕರ್ನಾಟಕ ಕಿರುಸಾಲ ಮತ್ತು ಸಣ್ಣಸಾಲ ಬಲವಂತದ ಕ್ರಮಗಳ ಪ್ರತಿಬಂಧಕ ವಿಧೇಯಕ– 2025ನ್ನು ವಿಧಾನಸಭೆಯಲ್ಲಿಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಮಂಡಿಸಿದರು.

ಈವಿಧೇಯಕದಬಗ್ಗೆ ವಿಧಾನಸಭೆಯಲ್ಲಿ

ಬೆಂಗಳೂರು,ಮಾ.6-ಮೈಕ್ರೋ ಚರ್ಚೆ ನಡೆಯಬೇಕಿದ್ದು ನಂತರ ವಿಧೇಯಕಕ್ಕೆ ಅಂಗೀಕಾರ ಸಿಗಲಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಗೆಕಿರುಕುಳಕೊಡುವುದನ್ನು ತಡೆಯುವ ಸಂಬಂಧ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ರೂಪದಲ್ಲಿ ಈ ವಿಧೇಯಕವನ್ನು ಜಾರಿ ಮಾಡಿತ್ತು. ಸಾಲಗಾರರಿಂದ ಬಲವಂತಾಗಿ ಸಾಲ ವಸೂಲಾತಿಯನ್ನು ಈ ವಿಧೇಯಕ ನಿರ್ಬಂಧಿಸುತ್ತದೆ. ಈ ವಿಧೇಯಕದ ಪ್ರಕಾರ ಬಲವಂತದ ಸಾಲ ವಸೂಲು ಮಾಡುವವರಿಗೆ ಜೈಲು ಶಿಕ್ಷೆ ಮತ್ತು

ದಂಡ ವಿಧಿಸಲು ಅವಕಾಶವಿದೆ.

ಕಂಪನಿಗಳು ಮತ್ತು ನಾಗರಿಕ ಸಮಾಜ

ಸಂಸ್ಥೆಗಳು ಸೇರಿದಂತೆ ವಿವಿಧ

ಪಾಲುದಾರಿಕೆಯ ಮೂಲಕ ಖಾಸಗಿ

ಸಂಸ್ಥೆಗಳ ಸಹಯೋಗದೊಂದಿಗೆ

ರಾಜ್ಯದಲ್ಲಿ 2000 ಕರ್ನಾಟಕ

ಪಬ್ಲಿಕ್ ಶಾಲೆಗಳನ್ನು ಆರಂಭಿಸಲು

ಪ್ರಾರಂಭಿಕವಾಗಿ 500 ಕೆ.ಪಿ.ಎಸ್

ಅನುಷ್ಠಾನಕ್ಕಾಗಿ ಮೇಲುಸ್ತುವಾರಿ

ಸಮಿತಿಯನ್ನು ರಚಿಸಿ ಸರ್ಕಾರವು

ಈಗಾಗಲೇ ಆದೇಶ ಹೊರಡಿಸಿದೆ

ಎಂದೂ ಉಲ್ಲೇಖಿಸಿದರು.

ಪ್ರಾರಂಭಿಸಲು

ಯೋಜಿಸಿದ್ದು,

ಶಾಲೆಗಳನ್ನು

ಯೋಜನೆಯ

ಅಜ**ಂ ಫೌಂಡೇಶನ್ ಶಿಕ್ಷಕ**ರಿಗೆ ತರಬೇತಿ: ಮಧು ಬಂಗಾರಪ್ಪ

ಬೆಂಗಳೂರು, ಮಾ.6- ಶಿಕ್ಷಣ ಹಾಗೂ ಬೋಧನೆ ಗುಣಮಟ್ಟ ಹೆಚ್ಚಿಸುವ ಹಿನ್ನೆಲೆ ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ ನೂತನವಾಗಿ ನೇಮಕವಾಗುವ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದ್ದಾರೆ.

ವಿಧಾನಸಭೆಯಲ್ಲಿಂದು ಪ್ರಶ್ನೋತ್ಕರ ಕಲಾಪ ವೇಳೆ ಕಾಂಗ್ರೆಸ್ ಸದಸ್ಯ ಶ್ರೀನಿವಾಸ ಅವರ ಪ್ರಶೈಗೆ ಉತ್ತರಿಸಿದೆ ಅವರು, ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ ಇತರೆ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಅದರಂತೆ,ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ ನೂತನವಾಗಿ ನೇಮಕವಾಗುವ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಇದರಿಂದ ಬೋಧನೆ ಗುಣಮಟ್ಟ ಹೆಚ್ಚಾಗಲಿದೆ ಎಂದರು.

ಸಚಿವ ಗೈರು ಹೊರಟ್ಟ ಬೇಸರ

ಬೆಂಗಳೂರು,ಮಾ.6-ವಿಧಾನ ಪರಿಷತ್ ಕಲಾಪದಲ್ಲಿ ಸಚಿವರ ಗೈರು ಹಾಜರಾತಿಗೆ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಶ್ನೋತ್ಕರಕಲಾಪದಲ್ಲಿ ಮುಖ್ಯಮಂತ್ರಿ ಸೇರಿ ಉತ್ತರ ನೀಡಬೇಕಾದ ಕೆಲ ಸಚಿವರು ಗೈರು ಹಾಜರಾಗಿದ್ದಕ್ಕೆ ವ್ಯಕ್ತಪಡಿಸಿದೆ ಅಸಮಾಧಾನ ಸಭಾಪತಿಗಳು ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದೇನೆ ಆದರೂ ಇಂದು ಸದನದಲ್ಲಿ ಸಂಬಂಧಿಸಿದ ಸಚಿವರು ಹಾಜರಾಗಿಲ್ಲ ಎಂದು ಹೇಳಿದರು. ಇದು ಸರಿಯಾದ ನಡೆಯಲ್ಲ, ಸದನ ಸುಲಲಿತವಾಗಿನಡೆಯಬೇಕು.ಯಾವೆಲ್ಲಾ

ಸಚಿವರು ಮತ್ತು ಅಧಿಕಾರಿಗಳು ಹಾಜರಿರಬೇಕು ಎಂದು ಹೆಸರು ಓದಿ ಹೇಳಿ ಗೈರು ಹಾಜರಾದರವರ ಹೆಸರೇಳಿದರು.ಈಗಲೇ ಹೇಳುತ್ತೇನೆ, ನಾಳೆಯೂ ಸಚಿವರು ಕಡ್ಡಾಯ ಹಾಜರಿರಬೇಕು ಸಚಿವರು ಸದನದ ಕಲಾಪಕ್ಕೆ ಬರುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಸಭಾ ನಾಯಕರ ಗಮನಕ್ಕೂ ತಂದಿದ್ದೇನೆ ಎಂದರು.ಇದರ ಮುಂದೆ ನಿಮಗೆ

ಬಿಟ್ಟಿದ್ದು ಎಂದು ಸಭಾಪತಿ ಹೊರಟ್ಟಿ

ಎಚ್ಚರಿಕೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಎಂ. ಶೇಖರ್ ರೆಡ್ಡಿ ನಿರ್ದೇಶಕರುಗಳಾದ ಎಂ.ಎ. ಕೃಷ್ಣಾರೆಡ್ಡಿ (ಕಿಟ್ಟಿ), ಎಂಬಿಐ ಸೋಮಶೇಖರ್ ರೆಡ್ಡಿ, ಹಾಗೇ,ಸಿಎಸ್ಆರ್ ನಿಧಿಯಡಿಯಲ್ಲಿ ಪ್ರಕಾಶ್ ರೆಡ್ಡಿ, ಶಾಂತರೆಡ್ಡಿ, ರವೀಂದ್ರ ರೆಡ್ಡಿ ಉಪಸ್ಥಿತರಿದ್ದರು. 500 ಶಾಲೆಗಳನ್ನು ಹಾಗೂ ಎಡಿಬಿ ಬೃಹತ್ ಬ್ರಾಹ್ಮಣ ವಧು ನಿಧಿಯ ಸಹಾಯದೊಂದಿಗೆ 500 ಶಾಲೆಗಳನ್ನು ಕೆ.ಪಿ.ಎಸ್. ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸುವ ವರಾನ್ವೇಷಣಾ ಸಮಾವೇಶ ಉದ್ದೇಶ ಹೊಂದಿದ್ದು ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು. ಬಸವನಗುಡಿ,ಬೆಂಗಳೂರು.ಇಲ್ಲಿ, ಬೆಂಗಳೂರು, ಮಾ. 6-ಸಿಎಸ್ ಆರ್ ಒಳಗೊಂಡಿರುವ 59ನೇರಾಜ್ಯಮಟ್ಟದ ಎರಡು ದಿನಗಳ

ಬ್ರಾಹ್ಮಣ ವಿವಿಧ ಸಂಘಟನೆಗಳು, ಬೆಂಗಳೂರು,ಸಪ್ತಪದಿ ಫೌಂಡೇಶನ್ ಟ್ರಸ್ಟ್, ಮೈಸೂರು, ಮಂಗಳಸೂತ್ರ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಮಾ. 8 ಹಾಗೂ 9 ಎರಡು ದಿನಗಳ ವಧು–ವರಾನ್ವೇಷಣಾ ಸಮಾವೇಶ ಆಯೋಜಿಸಲಾಗಿದೆ.

ಸ್ಥಳ: ಶ್ರೀ ಭ್ರಮರಾಂಬಿಕ ಮಂಗಳಸದನ, ಸನ್ನಿಧಿ ರಸ್ತೆ,

ಆಸಕ್ತವಧು–ವರರು,ಪೋಸ್ಟ್ ಕಾರ್ಡ್ ಸ್ಥೆಜ್ ಫೋಟೊ, ಜಾತಕ ಹಾಗೂ ಬಯೋಡೇಟಾದೊಂದಿಗೆ ಎಲ್ಲಾ ವಿದ್ಯಾರ್ಹತೆವಧು–ವರರು,ಸಂಚಾಲಕ ಶ್ರೀನಿವಾಸ್ ಎಸ್ ಭಾರದ್ವಾಜ್ 9449425536/8217876335 ಸಂಪರ್ಕಿಸಲುಇವರನ್ನುಕೋರಲಾಗಿದೆ. ನಿಧನ

ತ್ರೀಮತಸ್ಥ ಬ್ರಾಹ್ಮಣ ವಧು–ವರರ

ಸಮಾವೇಶ ಏರ್ಪಡಿಸಲಾಗಿದೆ.

ಕೊಡವ ಹೆರಿಟೇಜ್ ಕಾಮಗಾರಿ ಶೀಫ್ರ ಪೂರ್ಣ

ಬೆಂಗಳೂರು,ಮಾ.6-ಕೊಡಗುಜಿಲ್ಲೆಯ ಮಡಿಕೇರಿಯಲ್ಲಿ ಕೊಡವ ಹೆರಿಟೇಜ್ ಕಾಮಗಾರಿಯನ್ನು ಬರುವ ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಕಾನೂನು ಮತ್ತು ಪ್ರವಾಸೋದ್ಯಮ್ನ ಸಚಿವ ಹೆಚ್.ಕೆ ಪಾಟೀಲ್ ವಿಧಾನಪರಿಷತ್ ಗೆ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸದಸ್ಯ ಕುಶಾಲಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೊಡವ ಹೆರಿಟೇಜ್ ನ್ನು 2013 –14 ರ ಸಾಲಿನಲ್ಲಿ ರೂ 268.04 ರೂ ವೆಚ್ಚ ದಲ್ಲಿ ಪ್ರಾರಂಭಿಸಿ ಪರಿಷ್ಕೃತ ವಾಗಿ 330.45 ಲಕ್ಷ ಹೆಚ್ಚುವರಿಯಾಗಿ ನೀಡಲು ಆಡಳಿತಾತ್ರಕಲನುಮೋದನೆನೀಡಲಾಗಿದೆ

ಬೆಂಗಳೂರು,ಮಾ.6:ತಾವರೆಕೆರೆ ಕುಂಬಾರ ಬೀದಿಯ ದಿ. ನಟರಾಜ ಅವರ ಪತ್ನಿ ಚೆನ್ನಾಜಮ್ಮ ಅವರು ಇಂದುಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ಚಾಮರಾಜಪೇಟೆಯ ಟಿಆರ್ ಮಿಲ್ನಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ

ಓದುಗರ ಗಮನಕ

| ಪೂರ್ಣವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ–ದೋಷ್ಯ |ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ. ಆದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. -ಜಾಹೀರಾತು ವ್ಯವಸ್ಥಾಪಕರು

PRINCIPAL SENIOR CIVIL JUDGE & MACT AT KALABURAGI M.V.C. 38/2023 Siddramappa S/o Hanmanthrao Biradar Age: 52 years. Occ Govt. Service R/o Revansiddreshwar Colony

Kalaburagi 1. Ganesh S/o Lingappa Pujari Age: 23 years Occ: Driver, R/o Village Bhag Hipparga Tq Basavakalyan Dist Bidar 2. Shivaraya S/o Gundappa Medha Age: 25 years Occ: Bussiness, R/o Village Tq Basavakalyan Dist Bidar

Respondents . T.L. Ramamurthy, Age: major, Occ: Bussiness, R/o NO.6/30 9th Cross AdarshNagar, Bengaluru United India Insurance o. Ltd Through its Divisional Manager, Near SangamTalkies PROPOSED RESPONDENT

The Proposed Respondent

That the petitioner have filed the claim petition seeking compensation due to injuries-suffered by him in RTA against he respondents, subsequently the petitioner filed the applica-tion for impleading proposed were issued number of times to propose the respondent no. 3 through normal course and through RPAD. Proposed respondent no.3 is evading service.Hence take notice that the above case is posted or 03/04/25, 10.00 Am on which date you are directed to appea either personally or through advocate capable to answer a the question involved in the case that on your failure to appear before the court theabove case will be heard and determined ex-parte. Date:05.03.25

Place: Kalaburagi By order of the court Chief ministerial officer PRL.Senior Civil Judge and CJM Kalaburagi

M. Moinuddin Advocate for petitioner

ಕಸವನಹಳ್ಳಿಯ ವೈದ್ಯಕೀಯ ಕಾಲೇಜಿನ ನಕ್ಷೆ ಅನುಮೋದನೆಗೆ ಸಂಬಂಧಿಸಿದಂತೆ ಸಾರಿಗೆ ಸಚಿವರು ಮತ್ತು ಮುಜುರಾಯಿ ಸಚಿವರೂ

ಹಾಗೂ ಕರ್ನಾಟಕ ರೆಡ್ಡಿಜನ ಸಂಘದ ಸಲಹಾ ಸಮಿತಿಯ ಅಧ್ಯಕ್ಷರೂ ಆದ ರಾಮಲಿಂಗರೆಡ್ಡಿಯವರ ನೇತೃತ್ವದಲ್ಲಿ

ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರವರನ್ನು ಭೇಟಿ ಮಾಡಿ ಸನ್ಮಾನಿಸಲಾಯಿತು. ಅಧ್ಯಕ್ಷ ಜಯರಾಮರೆಡ್ಡಿ (ಎಸ್ಜೆಆರ್),

Marillac Home, Bannerghatta Road, Near Meenakshi Temple, Bangalore - 560 076. Ph : 080-26432638 Email: br0526@sib.co.in, www.southindianbank.co nts will be held at South Indian Bank, Bannerghatta Road Branch on 11.03.2025, Tuesday at 3.00 P.M.

Corporate Office Regd. Office: SIB House, T B Road, Mission Quarters, Thrissur, Kerala - 6800.
Telephone Number: • 91-487-2420020, Fax Number: • 91-487-2420020, E-Mail: sitcoprate@sib.co.in,
Website: www.southindiabank.com. Corporate identity Number: L65191KI, 1929PLC0011017.

ಕರ್ನಾಟಕ ಸರ್ಕಾರ

ವಾಣಿಜ್ಯ ತೆರಿಗೆಗಳ ಇಲಾಖೆ

ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಆಡಳಿತ) ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-4, ಕೋರಮಂಗಲ, ಬೆಂಗಳೂರು-560 095. ಸಂ:ವಾತೆಜಂಆ(ಆ)/ವಿಸಸೇತೆಕ4/ಸಿಆರ್–1/ತಾ.ವಿ/24–25/**SE0082** ದಿನಾಂಕ:04.03.2025

ಇ–ಟೆಂಡರ್ ಅಧಿಸೂಚನೆ

ಈ ವಿಭಾಗದ ಕಛೇರಿಗಳಿಗೆ 25 ಜನ ತಾಂತ್ರಿಕ ವಿಶ್ಲೇಷಕರ ಸೇವೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಇ-ಪ್ರೊಕ್ಯೂರ್ಮೆಂಟ್ ಮೂಲಕ **ಟೆಂಡರ್ ಕರೆಯಲಾಗಿದೆ**. ಟೆಂಡರ್ ವೇಳಾಪಟ್ಟಿ: (1) ಆಕ್ಷೇಪಣೆ/ಪ್ರಶ್ನೆಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ:10.03.2025 (2) ಬಿಡ್ ಪೂರ್ವಭಾವಿ ಸಭೆ ದಿನಾಂಕ: 12.03.2025 (3) ಆಕ್ಷೇಪಣೆ/ಪ್ರಶ್ನೆಗಳಿಗೆ ಉತ್ತರ ನೀಡುವ ಕಡೆಯ ದಿನಾಂಕ:14.03.2025 (4) ಬಿಡ್ ಸಲ್ಲಿಸಲು ಕೊನೆಯ ದಿನಾಂಕ:19.03.2025 (5) ತಾಂತ್ರಿಕ ಬಿಡ್ಗಳನ್ನು ತೆರೆಯುವ **ದಿನಾಂಕ:21.03.2025** (6) ಆರ್ಥಿಕ ಬಿಡ್ಗಳನ್ನು ತೆರೆಯುವ **ದಿನಾಂಕ:25.03.2025**. ನಿಗದಿತ ಟೆಂಡರ್ ನಮೂನೆ ಹಾಗೂ ಟೆಂಡರ್ ಷರತ್ತುಗಳ ವಿವರಗಳಿಗೆ ಕರ್ನಾಟಕ ಸರ್ಕಾರದ ವೆಬ್ಸೈಟ್: http://kppp.karnataka.gov.in ಅಥವಾ ವಾಣಿಜ್ಯ ತೆರಿಗೆಗಳ ಇಲಾಖೆಯ http://ctax.kar.nic.in ನಿಂದ ಪಡೆಯಬಹುದು.

ಸಹಿ/- ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-4, ಕೋರಮಂಗಲ, ಬೆಂಗಳೂರು



ಕೆನ್ನಾಮೆಟಲ್ ಇಂಡಿಯಾ ಲಿಮಿಟೆಡ್ CIN: L27109KA1964PLC001546 ನೋಂದಾಯಿತ ಕಚೇರಿ: 8/9ನೇ ಮೈಲಿ, ಶುಮಕೂರು ರಸ್ತೆ, ಬೆಂಗಳೂರು-560073, ಫೋನ್: 080-28394321, ಫ್ಯಾಕ್ಸ್: 080-28390129 Website: www.kennametal.com/kennametalindia E-mail: in.investorrelation@kennametal.com

ನ್ನಾಮೆಟಲ್ ಇಂಡಿಯಾ ಲಿಮಿಟೆಡ್ನ ('ಕಂಪನಿ') ಈಕ್ಕಿಟಿ ಷೇರುದಾರರ ಗಮನಕ್ಕೆ ಕೆಂಪನಿಯ ಈಕ್ಷಿಟಿ ಷೇರುಗಳು ಮತ್ತು ಕ್ಷೈಮ್ ಮಾಡದ ಡಿವಿಡೆಂಡ್ಗಳನ್ನು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ ('ಐಇಪಿಎಫ್')ಗೆ ವರ್ಗಾವಣೆ

ಈ ಸೂಚನೆಯ ಮೂಲಕ ತಿಳಿಸುವುದೇನೆಂದರೆ, ಕಂಪನಿಗಳ ಕಾಯ್ದೆ, 2013ರ **ಕಾಯ್ದೆ"**) ವಿಭಾಗ 124(5) ಮತ್ತು 124(6)ರ ಜೊತೆಗೆ ಹೂಡಿಕೆದ ಮತ್ತು ಸಂರಕ್ಷಣಾ ನಿಧಿ ಪ್ರಾಧಿಕಾರ (ಲೆಕ್ಕಪತ್ರ ನಿರ್ವಹಣೆ, ಆಡಿಟ್, ವರ್ಗಾವಣೆ ಮತ್ತು ಮರುಪಾವತಿ) 2016ರ ನಿಯಮಗಳು (**"ನಿಯಮಗಳು"**). ಕಾಲಕಾಲಕೆ ಕಾರ್ಮೋರೇಟ್ ವ್ಯವಹಾರಗಳ ಸಚಿವಾಲಯವು ಮಾಡಿರುವ ತಿದ್ದುಪಡಿಗಳನ್ನು ಓದಿಕೊಂಡಂತೆ, 12ನೇ ಜೂನ್ 2025ರಂದು (**"ಅಂತಿಮ ದಿನಾಂಕ್"**) ಅಥವಾ ಮುಂಚಿತವಾಗಿ ಈಕ್ಷಿಟಿ ಷೇರುಗಳ ಮೇಲೆ ಡಿವಿಡೆಂಡ್ಗಳನ್ನು ಕ್ಲೇಮ್ ಮಾಡದ ಜೊತೆಗೆ 2017–18ನೇ ಸಾಲಿನ ಹಕ್ಕು ಸಾಧಿಸದ ಲಾಭಾಂಶವನ್ನು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ (ಐಇಪಿಎಫ್)ಗೆ ವರ್ಗಾಯಿಸಲು ಕಂಪನಿಯು ನಿರ್ಧರಿಸಿದೆ.

ನಿಯಮಗಳಲ್ಲಿ ನಿಗದಿಪಡಿಸಿದಂತೆ ವಿವಿಧ ಅಗತ್ಯತೆಗಳಿಗೆ ಅನುಗುಣವಾಗಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಐಇಪಿಎಫ್ ಗೆ ವರ್ಗಾಯಿಸಲು ಹೊಣೆಗಾರರಾಗಿರುವ ಷೇರುಗಳು ಮತ್ತು ಡಿವಿಡೆಂಡ್ಗಳಿಗೆ ಸಂಬಂಧಪಟ್ಟ ಷೇರುದಾರರೊಂದಿಗೆ ಕಂಪನಿಯು ವಯಕ್ತಿಕವಾಗಿ ಕಾಲಕಾಲಕ್ಕೆ ಸಂವಹನ ನಡೆಸಿದೆ. ಕಂಪನಿಯು ಐಇಪಿಎಫ್ ಖಾತೆಗೆ ವರ್ಗಾವಣೆ ಮಾಡಬೇಕಾದಂತಹ ಷೇರುದಾರರ ಹೆಸರು, ಫೋಲಿಯೋ ನಂಬರ್ ಅಥವಾ ಡಿಪಿ ಐಡಿ – ಕ್ಷೈಂಟ್ ಐಡಿ ಜೊತೆಗೆ ಷೇರುಗಳ ಮತ್ತು ಡಿವಿಡೆಂಡ್ಗಳ ಸಂಪೂರ್ಣ ವಿವರಗಳ ಮಾಹಿತಿಯನ್ನು ತನ್ನ ವೆಬ್ಸೈಟ್ www.kennametal.com/kennametalindia ನಲ್ಲಿ ಅಪ್ಲೇಡ್ ಮಾಡಿದೆ. ಹಕ್ಕು ಸಾಧಿಸದ ಡಿವಿಡೆಂಡ್ಗಳ ವಿವರಗಳನ್ನು ಮತ್ತು ಐಇಪಿಎಫ್ ಖಾತೆಗೆ ವರ್ಗಾಯಿಸಲು ಬಾಧ್ಯವಾಗಿರುವ ಷೇರುಗಳನ್ನು ಪರಿಶೀಲಿಸಲು ಕಂಪನಿಯ ವೆಬ್ ಸೈಟನ್ನು ನೋಡಲು ಷೇರುದಾರರನ್ನು ವಿನಂತಿಸಲಾಗಿದೆ.

ಹಕ್ಕು ಸಾಧಿಸದ ಡಿವಿಡೆಂಡ್ ಮತ್ತು ಐಇಪಿಎಫ್ ಖಾತೆಗೆ ವರ್ಗಾಯಿಸಲಾದ ಸಂಬಂಧಿಸಿದ ಷೇರುಗಳು, ಅಂತಹ ಷೇರುಗಳ ಮೇಲೆ ಬರುವ ಎಲ್ಲಾ ಲಾಭಗಳು, ಯಾವುದಾದರೂ ಇದ್ದಲ್ಲಿ, ನಿಯಮಗಳಲ್ಲಿ ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಸೂಚಿಸಲಾದ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಐಇಪಿಎಫ್ ಪ್ರಾಧಿಕಾರದಿಂದ ಮರಳಿ ಪಡೆಯಬಹುದು (ರಿ ಕ್ಲೈಮ್) ಎಂಬುದನ್ನು ಷೇರುದಾರರು

ಭೌತಿಕ ರೂಪಗಳಲ್ಲಿ ಷೇರುಗಳನ್ನು ಹೊಂದಿರುವ ಮತ್ತು ಅವರ ಷೇರುಗಳನ್ನು ಐಇಪಿಎಫ್ ಖಾತೆಗೆ ವರ್ಗಾಯಿಸಲು ಸಂಬಂಧಿಸಿದ ಷೇರುದಾರರು, ಷೇರುಗಳ ವರ್ಗಾವಣೆಯ ಉದ್ದೇಶಕ್ಕಾಗಿ ಕಂಪನಿಯು ತಮ್ಮ ಬಳಿ ಇರುವ ಮೂಲ ಪ್ರತಿಗೆ ಬದಲಾಗಿ ನಕಲಿ ಷೇರು ಪ್ರಮಾಣಪತ್ರವನ್ನು ನೀಡುವುದು ಎಂಬುದನ್ನು ಗಮನಿಸತಕ್ಕದ್ದು, ನಿಯಮಗಳ ಪ್ರಕಾರ ಐಇಪಿಎಫ್ಗೆ ಮತ್ತು ಅಂತಹ ವಿಷಯದ ಮೇಲೆ, ಅವರ ಹೆಸರಿನಲ್ಲಿ ನೋಂದಾಯಿಸಲಾದ ಮೂಲ ಷೇರು ಪ್ರಮಾಣಪತ್ರವು ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ ಹಾಗೂ ವರ್ಗಾವಣೆಗೆ ಸಾಧ್ಯವಿಲ್ಲ ಎಂದು ಪರಿಗಣಿಸಲಾಗುವುದು ಮುಂದುವರೆದು ಷೇರುದಾರರು ಕಂಪನಿಯು ತನ್ನ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿರುವ ವಿವರಗಳನ್ನು ಪರಿಗಣಿಸಬೇಕು ಮತ್ತು ನಿಯಮಗಳಿಗೆ ಅನುಗುಣವಾಗಿ ಐಇಪಿಎಫ್ಗೆ ಷೇರುಗಳನ್ನು ವರ್ಗಾಯಿಸುವ ಉದ್ದೇಶಕ್ತಾಗಿ ಕಂಪನಿಯು ನಕಲಿ ಷೇರು ಪ್ರಮಾಣಪತ್ರವನ್ನು ನೀಡುವ ಬಗ್ಗೆ ಈ ಸೂಚನೆ ಎಂದು ಷೇರುದಾರರು ಗಮನಿಸತಕ್ಕದ್ದು. ಒಂದೊಮ್ಮೆ, ಷೇರುಗಳನ್ನು ಡಿಮ್ಯಾಟ್ ರೂಪದಲ್ಲಿ ಹೊಂದಿದ್ದರೆ, ಕಂಪನಿಯು ಐಇಪಿಎಫ್ಗೆ ಡಿಪಾಸಿಟರಿಯ ಮೂಲಕ ಕಾರ್ಮೊರೇಟ್ ಪ್ರಕ್ರಿಯೆಯ ಮೂಲಕ ಷೇರುಗಳನ್ನು ವರ್ಗಾಯಿಸಬೇಕಾಗುತ್ತದೆ.

ಕಂಪನಿಯು 12ನೇ ಜೂನ್ 2025ರೊಳಗೆ ಷೇರುದಾರರಿಂದ ಯಾವುದೇ ಸಂವಹನವನ್ನು ಸ್ವೀಕರಿಸದಿದ್ದಲ್ಲಿ, ನಿಯಮಗಳ ಅಗತ್ಯತೆಗಳನ್ನು ಅನುಸರಿಸುವ ದೃಷ್ಟಿಯಿಂದ ಕಂಪನಿಯು ನಿಯಮಗಳಲ್ಲಿ ತಿಳಿಸಿರುವ ಕಾರ್ಯವಿಧಾನದ ಪ್ರಕಾರ ನಿಗದಿತ ದಿನಾಂಕದೊಳಗೆ ಷೇರುಗಳು ಮತ್ತು ಡಿವಿಡೆಂಡ್ಗಳನ್ನು ಯಾವುದೇ ಮುಂದಿನ ನೋಟೀಸ್ ನೀಡದೆ ಐಇಪಿಎಫ್ ಗೆ ವರ್ಗಾಯಿಸುತ್ತದೆ. ಹಕ್ಕು ಸಾಧಿಸದ ಡಿವಿಡೆಂಡ್ ಮೊತ್ತ ಮತ್ತು ಹೇಳಲಾದ ನಿಯಮಗಳಿಗೆ ಅನುಸಾರವಾಗಿ ಐಇಪಿಎಫ್ಗೆ ವರ್ಗಾಯಿಸಲಾದ ಷೇರುಗಳಿಗೆ ಸಂಬಂಧಿಸಿದಂತೆ ಕಂಪನಿಯ ವಿರುದ್ಧ ಯಾವುದೇ ಕ್ಷೇಮ್ ಸಾಧಿಸಲು ಅವಕಾಶವಿರುವುದಿಲ್ಲ. ಮೇಲಿನ ವಿಷಯದ ಕುರಿತಾಗಿ ಯಾವುದೇ ಪ್ರಶ್ನೆಗಳಿಗೆ, ಕಂಪನಿಯ ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ ಮೆ॥ ಇಂಟಿಗ್ರೇಟೆಡ್ ರಿಜಿಸ್ಪಿ ಮ್ಯಾನೇಜ್ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ನಂ. 30, ರಮಣ ರೆಸಿಡೆನ್ಸ್, 4ನೇ ಕ್ರಾಸ್, ಸಂಪಿಗೆ ರಸ್ತೆ ಮಲ್ಲೇಶ್ವರಂ, ಬೆಂಗಳೂರು-560003; ದೂರವಾಣಿ: +91 80 23460815 ಫ್ಯಾಕ್ಸ್ +91 80 23460819; ಇಮೇಲ್ ಐಡಿ: irg@integratedindia.in ಅನ್ನು ಸಂಪರ್ಕಿಸಲು ಷೇರುದಾರರನ್ನು ವಿನಂತಿಸಲಾಗಿದೆ.

ಕೆನ್ನಾಮೆಟಲ್ ಇಂಡಿಯಾ ಲಿಮಿಟೆಡ್ ಪರವಾಗಿ

ಸಹಿ/– ಅನುಪ್ರಿಯ ಗರ್ಗ್

ಸ್ಥಳ : ಬೆಂಗಳೂರು ಲೀಗಲ್ ಕೌನ್ಫಿಲ್ (ರೀಜನ್), ಕಂಪನಿ ಸೆಕ್ರೇಟರಿ, ದಿನಾಂಕ: ಮಾರ್ಚ್ 5, 2025 ಕಂಪ್ರೇಯನ್ ಆಫಿಸರ್



ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಪರಿಣತ ವೃತ್ತಿಪರರಿಗೆ ಹೆಚ್ಚುತ್ತಿರುವ ಬೇಡಿಕೆ ಪರಿಹರಿಸುವ ಮೊದಲ ಕ್ರಮದಲ್ಲಿ, ಆ್ಯಕ್ಷಿಸ್ ಎಎಂಸಿ– ಯು, ನ್ಯಾಷನಲ್ ಇನ್ಸೌಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಟ್ (ಎನ್ಐಎಸ್ಎಂ)ಜೊತೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಘೋಷಣೆ

ದೇಶದಲ್ಲಿವೇಗವಾಗಿಬೆಳೆಯುತ್ತಿರುವ ಮ್ಯೂಚುವಲ್ ಫಂಡ್ ವಲಯಕ್ಕೆ ಕೆಲಸಕ್ಕೆ ಸೇರಿದಮೊದಲದಿನದಿಂದಲೇ ಉದ್ಯೋಗ ನಿರ್ವಹಿಸಲು ಸಿದ್ದರಾಗಿರುವ ಸಂಪೂರ್ಣ ಪರಿಣತ ಮಾನವ ಸಂಪನ್ಮೂಲ ಒದಗಿಸಲು ವಿನ್ಯಾಸಗೊಳಿಸಲಾದ ವಿಶೇಷಹಾಗೂ ಉದ್ಯಮದಲ್ಲಿಯೇ ಮೊದಲನೇಯ ಉಪಕ್ರಮವಾಗಿರುವ "ಉನ್ನತಿ"ಕಾರ್ಯಕ್ರಮವನ್ನು ಈ ಸಹಯೋಗದಡಿ ಔಪಚಾರಿಕವಾಗಿ ಪ್ರಾರಂಭಿಸಲಾಗುತ್ತಿದೆ.

ಎರಡನ್ಸೂಹೊಂದಿರುವವೃತ್ತಿಪರರು ಪ್ರಮುಖ ಹುದ್ದೆಯ ಪಾತ್ರವನ್ನು ನಿರ್ವಹಿಸಲು ಸರಾಗವಾಗಿ ಪರಿವರ್ತನೆಗೊಳ್ಳುವ ತುರ್ತು ಅವಶ್ಯಕತೆ ಇದೆ.

ಆ್ಯಕ್ಕಿಸ್ ಎಎಂಸಿ–ಯ "ಉನ್ನತಿ" ಕಾರ್ಯಕ್ರಮವು ಮ್ಯೂಚುವಲ್ ಫಂಡ್ಗಳ ಕಾರ್ಯನಿರ್ವಹಣೆ, ನಿಯಮಗಳ ಪಾಲನೆ ಮತ್ತು ನಿಯಂತ್ರಣಕ್ರಮಗಳಿಗೆಸಂಬಂಧಿಸಿದಂತೆ ಶೈಕ್ಷಣಿಕ ತರಬೇತಿ ಕಾರ್ಯಕ್ರಮಗಳ ಮೂಲಕ ಪರಿಣತ ಸಿಬ್ಬಂದಿಯ ಕೊರತೆಯನ್ನು ತಗ್ಗಿಸುವ ಗುರಿ ಹೊಂದಿದೆ. ಇದರ ಜೊತೆಗೆ ಮಾರಾಟ, ಗ್ರಾಹಕರ ಜೊತೆಗಿನ ಒಡನಾಟ ಮತ್ತು ವಿತರಣಾ ನಿರ್ವಹಣೆಯಲ್ಲಿನ ವಾಸ್ತವ ಜಗತ್ತಿನ

ಪ್ರಾಯೋಗಿಕವಾಗಿ ಒಡ್ಡಿಕೊಳ್ಳುವಂತೆ

ಪ್ರತಿಭಾನ್ವಿತರಬೇಡಿಕೆ ಪೂರೈಸುವುದು: ಮ್ಯೂಚುವಲ್ ಫಂಡ್ ಉದ್ಯಮವು ಪ್ರವರ್ಧಮಾನಕ್ಕೆಬರುತ್ತಿರುವುದರಿಂದ, ಬದಲಾಗುತ್ತಿರುವ ಉದ್ಯಮದಲ್ಲಿ ಮುನ್ನಡೆಯಲು ಸರಿಯಾದ ಜ್ಞಾನ ಮತ್ತು ಪ್ರಾಯೋಗಿಕ ಅನುಭವ ಹೊಂದಿರುವ ಕುಶಲ ವೃತ್ತಿಪರರ

ಅವಶ್ಯಕತೆ ಹೆಚ್ಚಿಗೆ ಇದೆ. ಕ್ಷೆಗಾರಿಕೆ ಹಾಗೂ ಶೈಕ್ಷಣಿಕ ಅಂತರ ನಿವಾರಣೆ: ಸಾಂಪ್ರದಾಯಿಕ ಶೈಕ್ಷಣಿಕಕಾರ್ಯಕ್ರಮಗಳುಹಣಕಾಸು ಸೇವೆಗಳಲ್ಲಿ ಮಹತ್ರದ್ದಾಗಿರುವ ವಾಸ್ತವ–ಜಗತ್ತಿನ ಮಾನ್ಯತೆಯನ್ನು ಹೊಂದಿರುವುದಿಲ್ಲ. "ಉನ್ನತಿ" ಕಾರ್ಯಕ್ರಮವು ಸೈದ್ಧಾಂತಿಕ ಕಲಿಕೆಯನ್ನು ಪ್ರಾಯೋಗಿಕವಾಗಿ ಅನ್ವಯಗೊಳಿಸುವುದರ ಜೊತೆ ಸಂಯೋಜಿಸುತ್ತದೆ.

ಉತ್ಪಾದಕತೆಗೆ ವೇಗವಾದ ಪರಿವರ್ತನೆ: ಈ ಕಾರ್ಯಕ್ರಮವು ಹೊಸಪದವೀಧರರನ್ನುಮೂಲಭೂತ ಜ್ಞಾನ ಮತ್ತು ಪ್ರಾಯೋಗಿಕ ಅನುಭವದೊಂದಿಗೆ ಸಜ್ಜುಗೊಳಿಸುವ ಮೂಲಕ ಉದ್ಯೋಗಿಯ ತರಬೇತಿ ಅವಧಿ ಕಡಿಮೆ ಮಾಡುತ್ತದೆ. ಇದ– ರಿಂದಾಗಿ ಉದ್ಯೋಗಿಯು ಕೆಲಸಕ್ತೆ ಸೇರಿದ ಮೊದಲ ದಿನದಿಂದಲೇ ಉತಾದಕ ತಂಡದ ಸದಸ್ಯರಾಗಲು ಅನುವು ಮಾಡಿಕೊಡುತ್ತದೆ.

ಆ್ಯಕ್ತಿಸ್ ಎಎಂಸಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಹಿಮಾಂಶುಮಿಶ್ರಾಅವರುಮಾತನಾಡಿ, ಕೆಲಸಕ್ಕೆಸೇರಿದಮೊದಲದಿನದಿಂದಲೇ ಹೆಚ್ಚು ಕೌಶಲ್ಯ ಹೊಂದಿರುವುದರ ಜೊತೆಗೆ ವಾಸ್ತವ ಪ್ರಪಂಚದ ಸವಾಲುಗಳನ್ನು ಎದುರಿಸಲು ಸನ್ನದ್ದರಾಗಿರುವ ಕೆಲಸಗಾರರನ್ನು ಸಿದ್ದಗೊಳಿಸುವುದರ ಮಹತ್ವವನ್ನು ನಾವುಒಂದುಸಂಸ್ಥೆಯಾಗಿಸರಿಯಾಗಿ ಅರ್ಥಮಾಡಿಕೊಂಡಿದ್ದೇವೆಎಂದು



ಕೆ.ಆರ್.ಪುರ ಕ್ಷೇತ್ರದ ದೇವಸಂದ್ರ ವಾರ್ಡನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬೈರತಿ ಬಸವರಾಜ ಅವರು ಚಾಲನೆ ನೀಡಿದರು.ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್,ಮುಖಂಡರಾದ ರವಿಕುಮಾರ್, ಮಾರುತಿ ಇದ್ದರು.

ನಕಲ ಚೆಕ್ ನೀಡಿ ವಂಚನೆ ನಟ ವಿಸ್ಮಯ ವಿರುದ್ಧ ಪ್ರಕರಣ

ಬೆಂಗಳೂರು,ಮಾ.6-ಸಾಲಪಡೆದು ನಿರ್ದೇಶಕಿಹಾಗೂ ಇನ್ ಸ್ಟಾಗ್ರಾಂನಲ್ಲಿ ವಂಚಿಸಿದ ಆರೋಪದ ಮೇಲೆ ಚಿತ್ರನಟಿಹಾಗೂ ನಿರ್ದೇಶಕಿ ವಿಸ್ಥಯ ಗೌಡ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ವಿಸ್ಥಯ ಗೌಡ ಅವರು ಶಕ್ತಿಗಣಪತಿ ನಗರದಬಿಂದು ಎಂಬ ಮಹಿಳೆಯಿಂದ 6.5 ಲಕ್ಷ ರೂ. ಸಾಲ ಪಡೆದು, ನಕಲಿ ಸಹಿ ಮಾಡಿದ ಚೆಕ್ ಕೊಟ್ಟು ವಂಚಿಸಿದ್ದರು.ಈ ಸಂಬಂಧ ಬಿಂದು ನೀಡಿದ ದೂರು ಆಧರಿಸಿ ವಿಸ್ಥಯ ಗೌಡ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.

ವಿಸ್ಥಯ ಗೌಡ, 2019 ರಲ್ಲಿಇನ್ ಸ್ಟಾಗ್ರಾಂ ಮೂಲಕ ಬಿಂದುಗೆ ಪರಿಚಯವಾಗಿದ್ದರು.ತಾನುಸಿನಿಮಾ

ಲೈಫ್ ಕೋಚ್ ಆಗಿರುವುದಾಗಿ ಹೇಳಿಕೊಂಡಿದ್ದರು. ವಿಸ್ಮಯ ಗೌಡ ನಡೆಸುತ್ತಿದ್ದ ತರಗತಿಗಳಿಗೆ ಬಿಂದು ಹಾಜರಾಗಿದ್ದರು. ಬಳಿಕ ಅವರ ನಡುವೆ ಆತ್ತೀಯತೆ ಬೆಳೆದು, ದೂರುದಾರರ ಕ್ಲಿನಿಕ್ ಗೂ ಭೇಟಿ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪೋಸ್ಟ್ ಡೇಟೆಡ್ ಚೆಕ್:

ವಿಸ್ಥಯಗೌಡ2024ರಫೆಬ್ರವರಿಯಲ್ಲಿ ಬಿಂದುರ ಮನೆಗೆ ಹೋಗಿ, ತನಗೆ ಹಣಕಾಸಿನ ತೊಂದರೆಯಿದೆ. ಸಾಲ ಕೊಡುವಂತೆ ಕೇಳಿದ್ದರು. ಪರಿಚಯವಿದ್ದ ಕಾರಣ ಬಿಂದು ಅವರು ತಮ್ಮ ತಾಯಿಯ ಬ್ಯಾಂಕ್ ಖಾತೆಯಿಂದ 5 ಲಕ್ಷ ರೂ. ಮತ್ತು ಉಳಿತಾಯದ 1.50 ಲಕ್ಷ ರೂ.

ಸೇರಿ ಒಟ್ಟಾರೆ 6.50 ಲಕ್ಷ ರೂ. ಸಾಲನೀಡಿದ್ದರು. ಇದಕ್ಕೆ ಪ್ರತಿಯಾಗಿ ವಿಸ್ಥಯ, ಪೋಸ್ಟ್ ಡೇಟೆಡ್ ಚೆಕ್ ಕೊಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚೆಕ್ ವಾಪಾಸ್:

ಅವರು ವಿಸ್ಮಯ ಗೌಡ ಕೊಟ್ಟಿದ್ದ ಚೆಕ್ ಅನ್ನು ಬ್ಯಾಂಕ್ ಗೆ ಹಾಕಿದ್ದರು.

ಹೂಡಿಕೆದಾರರ ಭಾಗವಹಿಸುವಿಕೆ ಮತ್ತು ಮಾರುಕಟ್ಟೆ ವಿಸ್ತರಣೆಯಲ್ಲಿನ ಹೆಚ್ಚಳದಿಂದದೇಶದಲ್ಲಿಮ್ಯೂಚುವಲ್ ಫಂಡ್ ಉದ್ಯಮವು ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ. ಶೈಕ್ಷಣಿಕ ಜ್ಞಾನ ಮತ್ತು ಪ್ರಾಯೋಗಿಕ ಅನುಭವ

ಕೆಲ ತಿಂಗಳ ನಂತರ ಬಿಂದು ಅವರು ಹಣ ವಾಪಸ್ ಕೇಳಿದಾಗ ವಿಸ್ಥಯ ಗೌಡ ಸಬೂಬು ಹೇಳಿ ಸತಾಯಿಸಿದ್ದರು. ನಂತರ ಬಿಂದು ಆಗಬ್ಯಾಂಕ್ ಸಿಬ್ಬಂದಿಯು ಚೆಕ್ ನಲ್ಲಿ ಸಹಿ ವ್ಯತ್ಯಾಸವಿದೆ ಎಂದು ಹೇಳಿ ಚೆಕ್ ವಾಪಸ್ ಕೊಟ್ಟಿದ್ದರು. ಬಳಿಕ ವಿಸ್ಥಯ ಗೌಡರ ಮೋಸ ಗೊತ್ತಾಗಿ ಬಿಂದು ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.